

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಪೆರಿಯಾಲ್ವಾರ್ ಅರುಳಿಚ್ಚೆಯ್  
|| ನಲ್ಲದೋರ್ತಾಮರೈ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕೇ

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

## || ನಲ್ಲದೋರ್ತಾಮರೈ ||

ಮಾಯವ್ ಪಿನ್ನೆನ್ನ ಮಗಳೈ ಉನ್ನಿ ತ್ತಾಯ್ ಇರಂಗುದಲ್

‡ನಲ್ಲದೋರ್ ತಾಮರೈ ಪ್ಪೊಯೈ \*  
ನಾಣ್ ಮಲರ್ ಮೇಲ್ ಪನಿ ಶೋರ \*

ಅಲ್ಲಿಯುಂ ತಾದುಂ ಉದಿರಂದಿಟ್ಟು \*  
ಅಱಿಗಱಿಂದಾಲ್ ಒತ್ತದಾಲೋ \*

ಇಲ್ಲಂ ವೆಱಿಯೋಡಿಱ್ಱಾಲೋ \*  
ಎ ಮಗಳೈ ಎಂಗುಂ ಕಾಣೇ \* \*

ಮಲ್ಲರೈ ಅಟ್ಟವ್ ಪಿನ್ನೋಯ್ \*  
ಮದುರೈ ಪ್ಪುಱಂ ಪುಕ್ಕಾಳ್ ಕೊಲ್ಲೋ (೧)

ಒನ್ನುಂ ಅಱಿವೊನ್ನಿಲ್ಲಾದ \* ಉರುವಱೈ ಕೋಪಾಲರ್ ತಂಗಳ್ \*  
ಕನ್ನು ಕಾಲ್ ಮಾಱುಮಾ ಪೋಲೇ \* ಕನ್ನಿ ಇರುಂದಾಳೈ ಕೊಂಡು \*  
ನನ್ನುಂ ಕಿಱಿ ಶೆಯ್ದು ಪೋರ್ನಾ \* ನಾರಾಯಣ್ ಶೆಯ್ದು ತೀಮೈ \*  
ಎನ್ನುಂ ಎಮರ್ಗಳ್ ಕುಡಿಕ್ಕು \* ಓರ್ ಏಚ್ಚುಚ್ಚೊಲ್ ಆಯಿಡುಂಗೊಲ್ಲೋ (೨)

ಕುಮರಿ ಮಣಂ ಶೆಯ್ದು ಕೊಂಡು \* ಕೋಲಂ ಶೆಯ್ದಿಲ್ಲತ್ತಿರುತ್ತಿ \*  
ತಮರುಂ ಪಿಱರುಂ ಅಱಿಯತ್ \* ದಾವೋದರಱೈನ್ನು ಶಾಱೈ \*  
ಅಮರರ್ ಪದಿಯುಡೈ ತ್ತೇವಿ \* ಅರಶಾಣೆಯೈ ವಱಿಪಟ್ಟು \*  
ತುಮಿಲಂ ಎಱಿ ಪ್ಪಱೈ ಕೊಟ್ಟಿ \* ತ್ತೋರಣಂ ನಾಟ್ಟಿಡುಂಗೊಲ್ಲೋ (೩)

ಒರು ಮಗಳ್ ತನ್ನೈ ಉಡೈಯೇ \*  
ಉಲಗಂ ನಿಱೈಂದ ಪುಗಱಾಲ್ \*

---

**Attention:** Please note that the letters ಱಿ and ಱಿ denote  $\mu$  and  $\eta$  respectively, in Tamil. Also note that ಱ್ಱು sounds almost like ಱ್ಱು , ಱ್ಱು like ಱ್ಱು , and so on. The consonant-cluster ನ್ಱು is pronounced somewhere between ನ್ಱು and ನ್ಱು. It is, however, colloquially acceptable to pronounce the clusters ಱ್ಱು and ನ್ಱು as ತ್ತು and ನ್ಱು, respectively.

ತಿರುಮಗಳ್ ಪೋಲ ವಳತ್ತೇರ್ \*  
 ಶೆಂಗಣ್ ಮಾಲ್ ತಾನ್ ಕೊಂಡು ಪೋರ್ನಾನ್ \*  
 ಪೆರು ಮಗಳಾಯ್ ಕ್ಕುಡಿ ವಾಱ್ಂದು \*  
 ಪೆರುಂ ಪಿಳ್ಳೈ ಪೆಱ್ಱಿ ಅಶೋದೈ \*  
 ಮರುಮಗಳೈ ಕ್ಕಂಡುಗಂದು \*  
 ಮಣಾಟ್ಟು ಪ್ಪುಱಂ ಶೆಯ್ಯುಂಗೊಲ್ಲೋ (೪)

ತಂ ಮಾಮನ್ ನಂದಗೋಪಾಲ್ \*  
 ತಱೇ ಇಕ್ಕೊಂಡೇ ಮಗಳ್ ತನ್ನೈ \*  
 ಶೆಂ ಮಾಂದಿರೇ ಎನ್ನು ಶೊಲ್ಲಿ \*  
 ಶೆಱುಂಗಯಱ್ ಕಣ್ಣುಂ ಶೆವ್ವಾಯುಂ \*  
 ಕೊಮ್ಮೈ ಮುಲೈಯುಂ ಇಡೈಯುಂ \*  
 ಕೊಱುಮ್ಬಣೈ ತ್ತೋಳ್ಳಳುಂ ಕಂಡಿಟ್ಟು \*  
 ಇಂ ಮಗಳೈ ಪ್ಪೆಱ್ಱಿ ತಾಯರ್ \*  
 ಇನಿ ತ್ತರಿಯಾರ್ ಎನ್ನುಂಗೊಲ್ಲೋ (೫)

ವೇಡರ್ ಮಱಕ್ಕುಲಂ ಪೋಲೇ \* ವೇಂಡಿಱ್ಱು ಚ್ಚೆಯ್ತೈ ಮಗಳೈ \*  
 ಕೂಡಿಯ ಕೂಟ್ಟಮೇ ಯಾಗ \* ಕೊಂಡು ಕುಡಿ ವಾಱುಂಗೊಲ್ಲೋ \*  
 ನಾಡುಂ ನಗರುಂ ಅಱಿಯ \* ನಲ್ಲದೋರ್ ಕಣ್ಣಾಲಂ ಶೆಯ್ಯು \*  
 ಶಾಡಿಱ ಪ್ಪಾಯ್ಂದ ಪೆರುಮಾನ್ \* ತಕ್ಕವಾ ಕೈಪ್ಪಱುಂಗೊಲ್ಲೋ (೬)

ಅಂಡತ್ತಮರರ್ ಪೆರುಮಾನ್ \* ಆಱಿಯಾನ್ ಇನ್ನೇ ಮಗಳೈ \*  
 ಪಂಡ ಪ್ಪಱಿಪ್ಪುಕ್ಕಳ್ ಶೊಲ್ಲಿ \* ಪ್ಪರಿಶಱಿ ಆಂಡಿಡುಂಗೊಲ್ಲೋ \*  
 ಕೊಂಡು ಕುಡಿ ವಾಱ್ಕೈ ವಾಱ್ಂದು \* ಕೋವಲ ಪ್ಪಟ್ಟುಂ ಕವಿತ್ತು \*  
 ಪಂಡೈ ಮಣಾಟ್ಟಿಮಾರ್ ಮುನ್ನೇ \* ಪಾದುಕಾವಲ್ ವೈಕ್ಕುಂಗೊಲ್ಲೋ (೭)

ಕುಡಿಯಿಲ್ ಪಿಱಂದವರ್ ಶೆಯ್ಯುಂ \* ಗುಣಂ ಒನ್ನುಂ ಶೆಯ್ತೈ ಅಂದೋ ! \*  
 ನಡೈ ಒನ್ನುಂ ಶೆಯ್ತೈ ನಂಗಾಯ್ ! \* ನಂದಗೋಪನ್ ಮಗನ್ ಕಣ್ಣ \*  
 ಇಡೈ ಇರುಪಾಲುಂ ವಣಂಗ \* ಇಳೈತ್ತಿಳೈತ್ತೈ ಮಗಳ್ ಏಂಗಿ \*  
 ಕಡೈಗಯಿಱೇ ಪಱ್ಱಿ ವಾಂಗಿ \* ಕೈ ತಱುಮ್ಬೇಱಿಡುಂಗೊಲ್ಲೋ (೮)

ವೆಣ್ಣಿಱ ತ್ತೋಯ್ ತಯಿರ್ ತನ್ನೈ \* ವೆಲ್ಲರೈ ಪ್ಪಿರ್ ಮುರ್ ಎಱುಂದು \*  
 ಕಣ್ ಉಱಿಂಗಾದೇ ಇರುಂದು \* ಕಡೈಯವುಂ ತಾನ್ ವಲ್ಲಳ್ ಕೊಲ್ಲೋ \*  
 ಒಣ್ಣಿಱ ತ್ತಾಮರೈ ಚ್ಚೆಂಕಣ್ \* ಉಲಗಳಂದಾನ್ ಎನ್ ಮಗಳೈ \*  
 ಪಣ್ ಅಱೈಯಾ ಪ್ಪಣಿಕೊಂಡು \* ಪರಿಶಱ ಆಂಡಿಡುಂಗೊಲ್ಲೋ (೯)

‡ಮಾಯವನ್ ಪಿನ್ ವಱಿ ಶೆನ್ನು \* ವಱಿಯಿಡೈ ಮಾಱ್ಱಿಂಗಳ್ ಕೇಟ್ಟು \*  
 ಆಯರ್ಗಳ್ ಶೇರಿಯಿಲುಂ ಪುಕ್ಕು \* ಅಂಗುತ್ತೈ ಮಾಱ್ಱಿಮುಂ ಎಲ್ಲಾಂ \*  
 ತಾಯವಳ್ ಶೊಲ್ಲಿಯ ಶೊಲ್ಲೈ \* ತ್ತಣ್ ಪುದುವೈ ಪ್ಪಟ್ಟು ಶೊನ್ನ \*  
 ತೂಯ ತಮಿಱ್ ಪತ್ತುಂ ವಲ್ಲಾರ್ \* ತೂ ಮಣಿ ವಣ್ಣನುಕ್ಕಾಳರೇ (೧೦)

|| ಪೆರಿಯಾಱ್‌ವಾರ್ ತಿರುವಡಿಗಳೇ ಶರಣಂ ||